

ವಯಸ್ಸಿನ ಆಧಾರದ ಮೇಲೆ ಪರ್ಯಾಯ ಆದಾಯ ಮಾದರಿ

ವಯಸ್ಸು	ಪರ್ಯಾಯ ಆದಾಯ ಮಾದರಿ	ವಿವರಣೆ
18-25 (ಯುವ)	ಬ್ಯಾಂಕ್/ಯೂಟ್ಯೂಬ್, ಅಫಿಲಿಯೇಟ್ ಮಾರ್ಕೆಟಿಂಗ್, ಆರಕಾಲಿಕ ಕೆಲಸ, ಫ್ರೀಲಾನ್ಸಿಂಗ್, ಷೇರು- ಎಸ್‌ಐಪಿ	ಕೌಶಲ ಮತ್ತು ಕಂಪೆಂಟ್ ಅಭಿವೃದ್ಧಿಪಡಿಸಿಕೊಳ್ಳಲು ಸೂಕ್ತ ವಯಸ್ಸು, ಹೆಚ್ಚಿನ ಸಮಯ ಸಿಗುತ್ತದೆ. ಧೈರ್ಯ ಇರುತ್ತದೆ.
25-35 (ಪ್ರೌಢ)	ಸ್ಟೆಡ್ ಬಿಸಿನೆಸ್, ಸ್ಟಾರ್ಟ್ ಅಪ್ ಹೂಡಿಕೆ, ಆಸ್ತಿ ಸಂಗ್ರಹ, ಡಿಜಿಟಲ್ ಬಿಸಿನೆಸ್	ಜವಾಬ್ದಾರಿಗಳ ನಡುವೆ ಆದಾಯ ವರ್ಧನೆ ಆರಂಭ. ಸ್ಥಿರವಾದ ಉದ್ಯೋಗ ಇದ್ದರೆ ಅದು ಮೂಲ ಆಧಾರವಾಗಿ ಕಾರ್ಯನಿರ್ವಹಿಸುತ್ತದೆ
35-50 (ಸ್ಥಿರತೆ)	ರಿಯಲ್ ಎಸ್ಟೇಟ್ ಹೂಡಿಕೆ, ವ್ಯವಹಾರ ವಿಸ್ತರಣೆ, ಪಿ2ಪಿ ಲೆಂಡಿಂಗ್	ಸ್ಥಿರ ಆದಾಯ ಮತ್ತು ಆಸ್ತಿ ಸೃಷ್ಟಿಗೆ ಹೆಚ್ಚಿನ ಅವಕಾಶ. ಅಪಾಯ ಹೊಂದಾಣಿಕೆ ಸ್ವಭಾವದ ಹೂಡಿಕೆ ಸೂಕ್ತ.
50+ (ನಿವೃತ್ತಿ ಯೋಜನೆ)	ಶಾಂತ ಆದಾಯ, ನಿವೃತ್ತಿ ಯೋಜನೆ, ಕಟ್ಟಡ ಬಾಡಿಗೆ/ಲೀಸ್‌ಗೆ ನೀಡುವುದು, ಗರಿಷ್ಠ ಲಾಭಾಂಶದ ಷೇರಿನಲ್ಲಿ ಹೂಡಿಕೆ, ಪುಸ್ತಕ ಬರವಣಿಗೆ /ರಾಯಧನ	ಆಸ್ತಿ ಮತ್ತು ಹೂಡಿಕೆಯ ರಕ್ಷಣೆ ಗಮನ ಇರಿಸಬೇಕಾದದ್ದು ಅಗತ್ಯ.

ಪರ್ಯಾಯ ಆದಾಯ ಗಳಿಸಬಹುದು. (ಉದಾ: Upwork, Freelancer, Fiverr) ನೀವು ಪರಿಣತಿ ಹೊಂದಿದ ಕ್ಷೇತ್ರದಲ್ಲಿ ಕನ್ಸಲ್ಟಿಂಗ್ ಸೇವೆ ಒದಗಿಸಬಹುದು. ಬೋಧನೆ, ಅಡುಗೆ, ಪ್ರವಾಸ, ತಂತ್ರಜ್ಞಾನ, ಸಂಗೀತ, ನೃತ್ಯ, ಯೋಗ ಸೇರಿ ನಿಮ್ಮ ಆಸಕ್ತಿ- ಹವ್ಯಾಸವನ್ನೇ ಆದಾಯ ಮೂಲಗಳನ್ನಾಗಿ ಪರಿವರ್ತಿಸಿಕೊಳ್ಳಬಹುದು. ನೀವು ತೆಗೆದ ಫೋಟೋಗಳನ್ನು ಆನ್‌ಲೈನ್ ಪ್ರಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್ ಮಾಡಿ ಮಾರಾಟ ಮಾಡಬಹುದು (ಉದಾ: Shutterstock).

ಪರ್ಯಾಯ ಆದಾಯ ಯಾಕೆ ಮಹತ್ವದ್ದು?

ಆರ್ಥಿಕ ಸುರಕ್ಷತೆ (Financial Security): ಒಂದು ಆದಾಯ ಮೂಲ ಸ್ಥಗಿತಗೊಂಡರೆ (ಉದ್ಯೋಗ ನಷ್ಟ, ಅನಾರೋಗ್ಯ), ಪರ್ಯಾಯ ಆದಾಯವು ಜೀವನ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಹೆಚ್ಚುವರಿ ಉಳಿತಾಯ ಮತ್ತು ಹೂಡಿಕೆ: ಪರ್ಯಾಯ ಆದಾಯದಿಂದ ನೀವು ಹೆಚ್ಚಿನ ಉಳಿತಾಯಹಾಗೂ ದೀರ್ಘಕಾಲಿಕ ಹೂಡಿಕೆ ಮಾಡಬಹುದು (ಮನೆ ಖರೀದಿ, ಮಕ್ಕಳ ಶಿಕ್ಷಣ ಇತ್ಯಾದಿ) **ಆರ್ಥಿಕ ಸ್ವಾತಂತ್ರ್ಯ (Financial Freedom):** ಪ್ರತಿ ದಿನದ ಖರ್ಚುಗಳಿಗೆ ಇತರರ ಮೇಲೆ ಅವಲಂಬಿಸಬೇಕಾಗಿಲ್ಲ. ಹವ್ಯಾಸವನ್ನೇ ಹಣದ ಮಾರ್ಗವಾಗಿಸಬಹುದು (Monetizing Your Passions)

ಹೊಸ ಉದ್ಯೋಗ ಲಭಿಸುವ ತನಕ, ಪಾಟ್ ಟೈಮ್ ಅಥವಾ ಫ್ರೀಲಾನ್ಸ್ ಆದಾಯದಿಂದ ಜೀವನ ಸಾಗಿಸಬಹುದು. ಹಣದ ಒತ್ತಡವನ್ನು (Debt Reduction & Stress Relief) ಇದು ತಗ್ಗಿಸುತ್ತದೆ. ಪರ್ಯಾಯ ಆದಾಯದಿಂದ ಸಾಲ ಕಡಿಮೆ ಮಾಡಬಹುದು ಮತ್ತು ಹಣಕಾಸಿನ ಒತ್ತಡವೂ ಕಡಿಮೆಯಾಗುತ್ತದೆ.

ವೇತನ ವರ್ಗದವರಿಗೆ ಪರ್ಯಾಯ ಆದಾಯದ ಮಾರ್ಗಗಳು ಹೀಗಿರಬೇಕು

- ಸಮಯದ ಪೂರಕ (Timefriendly)
- ಕಡಿಮೆ ಹೂಡಿಕೆ / ಕಡಿಮೆ ಅಪಾಯ (Low risk, low investment)
- ಬದಲಾದ ಆರ್ಥಿಕ ಪರಿಸ್ಥಿತಿಗೆ ಹೊಂದಿಕೊಳ್ಳುವಂಥದ್ದು (Flexible)
- ಪಾಸಿವ್ ಆದಾಯಕ್ಕೆ ರೂಪಿಸಬಹುದಾಗಿರಬೇಕು (Convertible to passive income)

ಆರ್ಥಿಕ ಶಿಸ್ತು ಮುಖ್ಯ

ಆರ್ಥಿಕ ಶಿಸ್ತು (financial discipline) ಎಂಬುದು ನಿಮ್ಮ ಹಣವನ್ನು ಜಾಣ್ಮೆಯಿಂದ ಬಳಸುವ ಶಿಸ್ತಿನ ಅಭ್ಯಾಸವಾಗಿದೆ. ಇದು ನಿಮ್ಮ ಹಣಕಾಸು ಗುರಿಗಳನ್ನು ಸಾಧಿಸಲು, ಉಳಿತಾಯವನ್ನು ಹೆಚ್ಚಿಸಲು ಮತ್ತು ಸಾಲದಿಂದ ದೂರ ಉಳಿಯಲು ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ.

ಹಣಕಾಸು ಗುರಿಗಳನ್ನು ನಿಗದಿಪಡಿಸಿ

ದೀರ್ಘಕಾಲಿಕ: (ಮನೆ ಖರೀದಿ, ನಿವೃತ್ತಿ), ಮಧ್ಯಮ: (ವಾಹನ ಖರೀದಿ, ಮದುವೆ), ಸಣ್ಣ: (ವರ್ಷಾಂತ್ಯ ಪ್ರವಾಸ, ಹೊಸ ಫೋನ್ ಖರೀದಿ ಇತ್ಯಾದಿ)

ಬಜೆಟ್ ರೂಪಿಸಿಕೊಳ್ಳಿ

- ಆದಾಯ ಮತ್ತು ಖರ್ಚಿನ ದಾಖಲೆ ಇಡಿ.
- ಹಣ ಉಳಿಸುವ ಅಭ್ಯಾಸ ಬೆಳೆಸಿ.



- ಪ್ರತಿ ತಿಂಗಳು ಸಂಬಳ ಬಂದ ತಕ್ಷಣವೇ ಒಂದು ಭಾಗವನ್ನು ಉಳಿತಾಯಕ್ಕೆ ವರ್ಗಾಯಿಸಿ.
- ಆಟೋಮೇಟೆಡ್ ಸೇವಿಂಗ್ ಸೆಟ್ ಮಾಡಿ (Recurring Deposit, SIP).
- ಯಾವುದೇ ವಸ್ತು ಖರೀದಿಗೆ ಮುನ್ನ ನಿಜವಾಗಿಯೂ ಈ ವಸ್ತು ನನಗೆ ಅಗತ್ಯವಿದೆಯೇ ಎಂದು ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ.
- ಕ್ರೆಡಿಟ್ ಕಾರ್ಡ್ ಶಿಸ್ತಿನಿಂದ ಬಳಸಿ. ಕ್ರೆಡಿಟ್ ಕಾರ್ಡ್‌ನ ಸಂಪೂರ್ಣ ಬಿಲ್ ಪಾವತಿಸಿ. ಕೇವಲ ಮಿನಿಮಮ್ ಪೇಮೆಂಟ್ ಮಾಡುವುದರಿಂದ ಹೆಚ್ಚು ಬಡ್ಡಿ ಬರುತ್ತದೆ.
- ನಿಮಗೆ ಇರುವ ಸಾಲಗಳಲ್ಲಿ ಹೆಚ್ಚಿನ ಬಡ್ಡಿ ದರದ ಸಾಲವನ್ನು ತೀರಿಸಲು ಆದ್ಯತೆ ನೀಡಿ.
- ಆರ್ಥಿಕ ಶಿಕ್ಷಣ ಪಡೆದುಕೊಳ್ಳಿ. ಹಣಕಾಸು ಸಂಬಂಧಿತ ಪುಸ್ತಕಗಳು, ಪಾಡ್‌ಕಾಸ್ಟ್, ಯೂಟ್ಯೂಬ್ ಚಾನೆಲ್‌ಗಳನ್ನು ಅನುಸರಿಸಿ (ಉದಾ: Rich Dad Poor Dad, The Psychology of Money ಇತ್ಯಾದಿ)
- ಖರ್ಚುಗಳ ದಾಖಲೆ ಇಡಿ. ಪ್ರತಿದಿನದ ಖರ್ಚುಗಳನ್ನು ಟಿಪ್ಪಣಿ ಮಾಡಿ ಇಡುವುದರಿಂದ ಹಣ ಹೊರ ಹರಿವು ಅರಿವಿಗೆ ಬರುತ್ತದೆ. ಇದಕ್ಕಾಗಿ Money Manager, Walnut, ನಂತಹ ಹಣಕಾಸು ಲ್ಯಾಪ್‌ಗಳನ್ನು ಬಳಸಬಹುದು.
- ಆರೋಗ್ಯ, ಜೀವ ವಿಮೆ ಮಾಡಿಸಿ ಇಟ್ಟುಕೊಳ್ಳಿ. ಇದು ಅನಾರೋಗ್ಯದಿಂದ ಆಗಬಹುದಾದ ಆರ್ಥಿಕ ಹೊರಗೆ ರಕ್ಷಣೆ ನೀಡುತ್ತದೆ.

ಉಳಿತಾಯಕ್ಕೆ ಕ್ರಮವಹಿಸಿ

ಸಣ್ಣ ಚಟುವಟಿಕೆಗಳಿಂದ ಉಳಿತಾಯ ಆರಂಭಿಸಿ. ದಿನಕ್ಕೆ ₹50 ಉಳಿತಾಯ ಮಾಡಿ. ದಿನಕ್ಕೆ ಒಂದು ಖರ್ಚು ಕಡಿಮೆ ಮಾಡಿ. ಆನ್‌ಲೈನ್ ಶಾಪಿಂಗ್ ಮಾಡುವಾಗ 'cooling period' ಅನುಸರಿಸಿ. ಖರೀದಿಗೆ ಮುನ್ನ 24 ಗಂಟೆ ಕಾಯಿರಿ.